

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

|| ಸರ್ವಾಭೀಷ್ಟದಾ ರಂಗಪಾದುಕಾ ||

ಶುಭಸರಣಿರಜೋಭಿಃ ಶೋಭಯಂತೀ ಧರಿತ್ರಿಂ  
ಪರಿಣತಿರಮಣೀರ್ಯಾನ್ ಪ್ರಕ್ಷರಂತೀ ಪುಮರ್ಥಾನ್ |  
ಭವಸಿ ಭುವನವಂದ್ಯಾ ಪಾದುಕೇ! ರಂಗಭರ್ತುಃ  
ಶರಣಮುಪಗತಾನಾಂ ಶಾಶ್ವತೀ ಕಾಮಧೇನುಃ ||

*This document\* has been prepared by*

**Parthasarathi Desikan**

*and*

**Sunder Kidambi**

*with the blessings of our ācāryas*

ಶ್ರೀ ನಾರಾಯಣ ಯತೀಂದ್ರ ಮಹಾದೇಶಿಕನ್

*and*

ಶ್ರೀ ರಂಗರಾಮಾನುಜ ಮಹಾದೇಶಿಕನ್

---

\*This was typeset using skt, L<sup>A</sup>T<sub>E</sub>X, Itrans, and the **Baraha** font.

## Table of contents

<i>japavidhih</i> .....	4
1 For the realization of all <i>puruṣārthas</i> .....	6
2 For the improvement of eloquence .....	7
3 For all round welfare .....	8
4 For destined bad luck to turn into good luck .....	9
5 For sins to be eradicated and potential for good deeds to grow .....	10
6 For safety and security .....	12
7 For abundance of wealth .....	13
8 For the welfare of a newborn and its mother .....	14
9 For benefits within view and within reach to be actually realized .....	15
10 For the removal of troubles haunting the family .....	16
11 To prevent the approach of danger and incidence of mishaps .....	17
12 For the afflictions of one's body to leave .....	19
13 For the stabilization of employment .....	20
14 To obtain boons required or sought .....	21
15 To ensure the right thought (of <i>bhagavān</i> ) in one's final moments .....	22
16 For the true purpose of ones birth to be fulfilled .....	23
17 To obtain the sideglances/ <i>katākṣas</i> (Grace/ <i>anugraha</i> ) of <i>bhagavān</i> .....	24
18 To overcome one's fear of one's enemies .....	25
19 For good to result replacing lowliness/mean conditions .....	26
20 For the propitiation of the nine <i>grahadevatas</i> .....	27
21 For one's grievances to go and peace of mind to develop .....	28
22 For the freeing of emotional bonds with one's people .....	29

23	To regain a position or status lost .....	30
24	To be pardoned for one's wrong-doings .....	31
25	To develop patience and achieve greatness .....	32
26	To get married soon .....	33
27	To get the joy of <i>mukti</i> (liberation) .....	34
28	For the mind to become pure .....	35
29	For the job undertaken to succeed without any obstacles in its course .....	36
30	To be freed from the fear of death .....	37
31	For harmonious reunion of estranged couple .....	38
32	For prosperity and well-being to flourish and spread everywhere .....	39

## ಶ್ರೀ ಪಾದುಕಾಸಹಸ್ರ ಜಪವಿಧಿಃ

After performing *snāna* and other *anusthānas* of the morning such as *sandhyāvandana*,

1. First you have to choose the specific *pādukāśahasra śloka* appropriate to the benefit you are seeking.
2. Then you should do *prāṇāyāma* and center your mind on the *japa* procedure.
3. Then you must recite the *saṅkalpa* (intention) prescribed in the relevant page.
4. Then you should recite the *śloka*

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

and meditate gratefully for a while on the gracious author of *śrī pādukāśahasram*, *śrīnigamānta mahādeśikan*.

5. Then, you have to perform silent *japa* of the *śloka* given in that page either 1008 or at least 108 times without making any mistake.
6. During the *japa*, you must keep your mind entirely on the *divyamaṇi pādukās* of *śrī raṅganātha*, not allowing it to wander anywhere.
7. If this *japa* is carried on in this manner for a *maṇḍala* (40 or 48 days), you are sure to realize your desire. Even if you feel you have not so realized, you must continue the *japa* daily for as long as it takes for the realization, in proper manner, without feeling discouraged, doubtful or frustrated. When the *japa* is over, you have to give it a proper conclusion with the *śloka*

ಕವಿತಾರ್ಕಿಸಿಂಹಾಯ ಕಲ್ಯಾಣಗುಣಶಾಲಿನೇ |  
ಶ್ರೀಮತೇ ವೇಂಕಟೇಶಾಯ ವೇದಾಂತ ಗುರವೇ ನಮಃ ||

————— \*\*\*\*\* —————

*For the realization of all puruṣārthas*

*saṅkalpam*

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ಚಿಂತಿತಕಾರ್ಯ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ  
ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

*Any one of the following ślokas may be used for japa*

ಸಂತಃ ಶ್ರೀರಂಗಪೃಥ್ವೀಶಚರಣತ್ರಾಣಶೇಖರಾಃ |  
ಜಯಂತಿ ಭುವನತ್ರಾಣಪದಪಂಕಜರೇಣವಃ || ೧.೧ ||

ಭರತಾಯ ಪರಂ ನಮೋಽಸ್ತು ತಸ್ಮೈ ಪ್ರಥಮೋದಾಹರಣಾಯ ಭಕ್ತಿಭಾಜಾಂ |  
ಯದುಪಜ್ಞಮಶೇಷತಃ ಪೃಥಿವ್ಯಾಂ ಪೃಥಿತೋ ರಾಘವಪಾದುಕಾಪ್ರಭಾವಃ || ೧.೨ ||

*For the improvement of eloquence*

*saṅkalpam*

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ವಾಕ್ಯಟುತ್ವಾಭಿವೃದ್ಧ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ  
ಮಂತ್ರಜಪಮಹಂ ಕರಿಷ್ಯೇ |

*śloka used for japa*

ರಂಗಕ್ಷ್ಮಾ ಪತಿರತ್ನಪಾದು! ಭವತೀಂ ತುಷ್ಮೂಷತೋ ಮೇ ಜವಾತ್  
ಜ್ಯಂಭಂತಾಂ ಭವದೀಯಶಿಂಜಿತಸುಧಾಸಂದೋಹಸಂದೇಹದಾಃ |  
ಶ್ಲಾಘಾ ಘೂರ್ಣಿತಚಂದ್ರಶೇಖರಜಟಾಜಂಘಾಲಗಂಗಾಪಯಃ  
ತ್ರಾಸಾದೇಶವಿಶೃಂಖಲಪ್ರಸರಣೋತ್ಸಿಕ್ತಾಃ ಸ್ವಯಂ ಸೂಕ್ತಯಃ || ೧.೧೪ ||

***For all round welfare***

***sankalpam***

ಶ್ರೀ ರಂಗನಾಯಿಕಾಸವೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ಸಹಕುಟುಂಬಸ್ಯ ಸಕಲ ಕ್ಷೇಮಲಾಭ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ  
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

***Any one of the following ślokas may be used for japa***

ತದ್ವಿಷ್ಣೋಃ ಪರಮಂ ಪದತ್ರಯುಗಳಂ ತ್ರಯ್ಯಂತಪರ್ಯಂತಗಂ

ಚಿಂತಾತೀತವಿಭೂತಿಕಂ ವಿತರತು ಶ್ರೇಯಾಂಸಿ ಭೂಯಾಂಸಿ ನಃ |

ಯತ್ ವಿಕ್ರಾಂತಿದಶಾಸಮುತ್ಥಿತಪದಪ್ರಸ್ಯಂದಿಪಾಥಸ್ವಿನೀ-

ಸಖ್ಯೇನೇವ ಸದಾ ನತಸ್ಯ ತನುತೇ ಮೌಳೌ ಸ್ಥಿತಿಂ ಶೂಲಿನಃ || ೩.೧೨ ||

ಮಣಿಪಾದುಕಯೋರ್ಯುಗಂ ಮುರಾರೇಃ ಮಮ ನಿತ್ಯಂ ವಿದಧಾತು ಮಂಗಳಾನಿ |

ಅಧಿಕೃತ್ಯ ಚರಾಚರಸ್ಯ ರಕ್ಷಾಂ ಅನುಕಂಪಾಕ್ಷಮಯೋರಿವಾವತಾರಃ || ೨೪.೨ ||

ಪಾಪಾದಪಾಪಾದಪಾಪಾಽಪಾದಪಾದದಪಾದಪಾ |

ದಪಾದಪಾ ಪಾದಪಾದ ಪಾದಪಾದ ದಪಾದಪಾ || ೩೦.೨೩ ||

ಯಾಯಾಯಾಯಾಯಾಯಾಯಾಯಾ

ಯಾಯಾಯಾಯಾಯಾಯಾಯಾಯಾ |

ಯಾಯಾಯಾಯಾಯಾಯಾಯಾಯಾ

ಯಾ ಯಾ ಯಾ ಯಾ ಯಾ ಯಾ ಯಾ ಯಾ || ೩೦.೨೪ ||

ಪಾದಪಾಪಾದಪಾಪಾದಪಾಪಾದಪಾ

ಪಾದಪಾಪಾದಪಾಪಾದಪಾಽಪಾದಪಾ |

ಪಾದಪಾಪಾದಪಾಪಾದಪಾಪಾದಪಾ

ಪಾದಪಾಪಾದಪಾಪಾಽಽದಪಾಪಾದಪಾ || ೩೦.೨೯ ||

***For destined bad luck to turn into good luck***

***sankalpam***

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ದುರ್ಭಾಗ್ಯ ನಿವೃತ್ತಿಪೂರ್ವಕ ಸೌಭಾಗ್ಯ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ  
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

***śloka used for japa***

ಪರಿಸರವಿನತಾನಾಂ ಮೂರ್ಧ್ನಿ ದುರ್ವರ್ಣಪಂಕ್ತಿಂ  
ಪರಿಣಮಯಸಿ ಶೌರೇಃ ಪಾದುಕೇ! ತ್ವಂ ಸುವರ್ಣಂ |  
ಕುಹಕಜನವಿದೂರೇ ಸತ್ಪಥೇ ಲಬ್ಧವೃತ್ತೇಃ  
ಕ್ಷ ನು ಖಿಲು ವಿದಿತಸ್ತೇ ಕೋಽಪ್ಯಸೌ ಧಾತುವಾದಃ || ೩.೨೦ ||

***For sins to be eradicated and potential for good deeds to grow  
sankalpam***

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ಸಕಲವಿಧ ಪಾಪನಿವೃತ್ತಿಪೂರ್ವಕ ಮನ್ಮುಖೇನ ಸತ್ಕರ್ಮಾಭಿವೃದ್ಧ್ಯರ್ಥಂ ಶ್ರೀರಂ-  
ಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

***Any one of the following ślokas may be used for japa***

ಬಲಿಮಥನವಿಹಾರಾತ್ ವರ್ಧಮಾನಸ್ಯ ವಿಷ್ಣೋಃ  
ಅಖಿಲಮತಿಪತದ್ಭಿವಿಕ್ರಮೈರಪ್ರಮೇಯಃ |  
ಅವಧಿಮನಧಿಗಚ್ಛ ಪಾಪರಾಶಿರ್ಮದೀಯಃ  
ಸಮಜನಿ ಪದರಕ್ಷೇ! ಸಾವಧಿಸ್ತ್ವ ನ್ಮಹಿಮಾ || ೩.೨೧ ||

ಸಾ ಭೂಪಾ ರಾಮಪಾರಸ್ಥಾ ವಿಭೂಪಾಸ್ತಿಸಪಾರತಾ |  
ತಾರಪಾ ಸಕೃಪಾ ದುಷ್ಟಿಪೂರಪಾ ರಾಮಪಾದುಕಾ || ೩೦.೧೧ ||

ಕಾದುಪಾಸ್ಯಸದಾಲೋಕಾ ಕಾಲೋದಾಹೃತದಾಮಕಾ |  
ಕಾಮದಾಽಧ್ವರಿರಂಸಾಕಾಽಕಾಸಾ ರಂಗೇಶಪಾದುಕಾ || ೩೦.೧೨ ||

ಪಾಪಾಕೂಪಾರಪಾಳೀಪಾ ತ್ರಿಪಾದೀಪಾದಪಾದಪಾ |  
ಕೃಪಾರೂಪಾ ಜಪಾಲಾಪಾ ಸ್ವಾಪಾ ಮಾಽಪಾನ್ಮೃಪಾಧಿಪಾ || ೩೦.೧೪ ||

ಸ್ಥಿರಾಗಸಾಂ ಸದಾರಾಧ್ಯಾ ವಿಹತಾಕತತಾಮತಾ |  
ಸತ್ಪಾದುಕೇ! ಸರಾಸಾ ಮಾ ರಂಗರಾಜಪದಂ ನಯ || ೩೦.೧೯ ||

ಸ್ಥಿತಾ ಸಮಯರಾಜತ್ವಾ ಗತಾರಾ ಮಾದಕೇ ಗವಿ |  
ದುರಂಹಸಾಂ ಸನ್ನತಾದಾ ಸಾಧ್ಯಾತಾಪಕರಾಸರಾ || ೩೦.೨೦ ||

**Note:** Although the above two verses are separate, learned scholars of our sampradayam have treated them together on account of the word symmetry and geometric forms associated with them.

ಲೋಕತಾರಾಕಾಮಚಾರಾ ಕವಿರಾಜದುರಾವಚಾ |

ತಾರಾ ಗತೇ ಪಾದರಾಸಮ ರಾಜತೇ ರಾಮಪಾದುಕಾ || ೩೦.೨೧ ||

ಧಾಮನಿರಾಕೃತತಾಮಸಲೋಕಾ ಧಾತ್ಯಮುಖ್ಯವಿನತಾ ನಿಜದಾಸ್ಯೈಃ |

ಪಾಪಮಶೇಷಮಪಾಕುರುಷೇ ಮೇ ಪಾದು! ವಿಭೂಷಿತರಾಘವಪಾದಾ || ೩೦.೨೨ ||

***For safety and security***

***sankalpam***

ಶ್ರೀ ರಂಗನಾಯಿಕಾಸಪೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮದೀಯ  
ಅಚಿಂತಿತಾಗತ ಸಕಲವಿಪನ್ನಿವೃತ್ತಿಪೂರ್ವಕ ಶರೀರಾತ್ಮ ಸಂರಕ್ಷಣ ಸಿದ್ಧ್ಯರ್ಥಂ  
ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

***Any one of the following ślokas may be used for japa***

ಅಧಿದೈವತಮಾಪತತ್ಸು ಕಲ್ಪೇಷ್ಟಧಿಕಾರಂ ಭಜತಾಂ ಪಿತಾಮಹಾನಾಂ |  
ಅಭಿರಕ್ಷತು ರಂಗಭರ್ತುರೇಷಾ ಕರುಣಾ ಕಾಚನ ಪಾದುಕಾಮಯೀ ನಃ || ೩.೩೪ ||

ಯಾಮಃ ಶ್ರಯತಿ ಯಾಂ ಧತ್ತೇ ಯೈನ ಯಾತ್ಯಾಯ ಯಾಚ್ಚ ಯಾ |  
ಯಾಽಸ್ಯ ಮಾನಾಯ ಯೈ ವಾನ್ಯಾ ಸಾ ಮಾಮವತು ಪಾದುಕಾ || ೩೦.೨ ||

## *For abundance of wealth*

### *sankalpam*

ಶ್ರೀ ರಂಗನಾಯಿಕಾಸಪೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ಉತ್ತರೋತ್ತರಂ ಧನಲಾಭ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ  
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

*Any one of the following ślokas may be used for japa*

ಕ್ಷಣಂ ಸರೋಜೇಕ್ಷಣಪಾದುಕೇ! ಯಃ ಕೃತಾದರಃ ಕಿಂಕುರುತೇ ಭವತ್ಯಾಃ |  
ಅಕಿಂಚನಸ್ಯಾಪಿ ಭವಂತಿ ಶೀಘ್ರಂ ಭ್ರೂಕಿಂಕರಾಸ್ತಸ್ಯ ಪುರಂದರಾದ್ಯಾಃ || ೩.೬೨ ||

ಧನ್ಯಾ ಮುಕುಂದಸ್ಯ ಪದಾನುಷಂಗಾತ್ ಧನೀಯತಾ ಯೇನ ಸಮರ್ಚಿತಾ ತ್ವಂ |  
ವಾಸಸ್ತದೀಯೋ ಮಣಿಪಾದರಕ್ಷೇ! ಲಕ್ಷ್ಮ್ಯಳಕಾಮಪ್ಯಧರೀಕರೋತಿ || ೩.೬೬ ||

ಯದ್ ಭ್ರಾತ್ರೇ ಭರತಾಯ ರಂಗಪತಿನಾ ರಾಮತ್ವಮಾತಸ್ಥುಷಾ  
ನಿತ್ಯೋಪಾಸ್ಯನಿಜಾಂಘ್ರಿನಿಷ್ಕೃಯತಯಾ ನಿಶ್ಚಿತ್ಯ ವಿಶ್ರಾಣಿತಂ |  
ಯೋಗಕ್ಷೇಮವಹಂ ಸಮಸ್ತಜಗತಾಂ ಯದ್ಗೀಯತೇ ಯೋಗಿಭಿಃ  
ಪಾದತ್ರಾಣಮಿದಂ ಮಿತಂಪಚಕಥಾಮಹ್ನಾಯ ಮೇ ನಿಹ್ನುತಾಂ || ೪.೧೯ ||

ಪ್ರಜ್ವಲಿತಪಂಚಹೇತಿಹಿರಣ್ಮಯೀಂ ತ್ವಾಂ ಹಿರಣ್ಯವಿಲಯಾರ್ಹಃ |  
ಆವಹತು ಜಾತವೇದಾಃ ಶ್ರಿಯಮಿವ ನಃ ಪಾದುಕೇ! ನಿತ್ಯಂ || ೨೨.೨೦ ||

*For the welfare of a newborn and its mother*

*sankalpam*

ಶ್ರೀ ರಂಗನಾಯಿಕಾಸವೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ

Fill in boy's name ನಾಮ್ನಃ (or Fill in girl's name ನಾಮ್ನಾಃ) ಶಿಶೋಃ ಸಮಸ್ತದೋಷ  
ನಿವೃತ್ತಿದ್ವಾರಾ ಸಂರಕ್ಷಣಾರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ  
ಮಂತ್ರಜಪಮಹಂ ಕರಿಷ್ಯೇ |

*śloka used for japa*

ವರ್ಷಾಣಿ ತಾನಿ ವೃಷಳೋ ನ ತಪಾಂಸಿ ತೇಪೇ

ಬಾಲೋ ನ ಕಶ್ಚಿದಪಿ ಮೃತ್ಯುವಶಂ ಜಗಾಮ |

ರಾಜ್ಯೇ ತವಾಂಬ! ರಘುಪುಂಗವಪಾದರಕ್ಷೇ!

ನೈವಾಪರಂ ಪ್ರತಿವಿಧೇಯಮಭೂತ್ ಪ್ರಸಕ್ತಂ || ೬.೧೩ ||

***For benefits within view and within reach to be actually realized***

***sankalpam***

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ದೃಷ್ಟಿಗೋಚರಸಮೀಪಿತ ಪ್ರಯೋಜನಾಶು ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ  
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

***śloka used for japa***

ಪತ್ರಾಣಿ ರಂಗನೃಪತೇರ್ಮಣಿಪಾದರಕ್ಷೇ!  
ದ್ವಿತ್ರಾಣ್ಯಪಿ ತ್ವಯಿ ಸಮರ್ಪ್ಯ ವಿಭೂತಿಕಾಮಾಃ |  
ಪರ್ಯಾಯಲಬ್ಧಪುರುಹೂತಪದಾಃ ಶಚೀನಾಂ  
ಪತ್ರಾಂಕುರಾಣಿ ವಿಲಿಖಂತಿ ಪಯೋಧರೇಷು || ೧೨.೮ ||

***For the removal of troubles haunting the family***

***sankalpam***

ಶ್ರೀ ರಂಗನಾಯಿಕಾಸಪೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ  
ಸಹಕುಟುಂಬಸ್ಯ ಮಮ ಸಕಲ ವಿಧ ಸಂಸಾರತಾಪ ನಿವೃತ್ತ್ಯರ್ಥಂ ಶ್ರೀರಂಗನಾಥ  
ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

***śloka used for japa***

ಪ್ರಶಮಯತಿ ಜನಾನಾಂ ಸಂಜ್ವರಂ ರಂಗಭರ್ತುಃ  
ಪರಿಸರಸಚಲಿತಾನಾಂ ಪಾದುಕೇ! ಚಾಮರಾಣಾಂ |  
ಅನುದಿನಮುಪಯಾತ್ಯೈರುತ್ಥಿತಂ ದಿವ್ಯಪುಷ್ಪೈಃ  
ನಿಗಮಪರಿಮಳಂ ತೇ ನಿರ್ವಿಶ್ವ ಗಂಧವಾಹಃ || ೧೨.೨೫ ||

*To prevent the approach of danger and incidence of mishaps  
saṅkalpam*

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ ಸಕಲ  
ವಿಧ ವಿಪದಾಪನ್ನಿವೃತ್ತ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ  
ಮಂತ್ರಜಪಮಹಂ ಕರಿಷ್ಯೇ |

*Any one of the following ślokas may be used for japa*

ಪಾಂತು ವಃ ಪದ್ಮನಾಭಸ್ಯ ಪಾದುಕಾಕೇಳಿಪಾಂಸವಃ |  
ಅಹಲ್ಯಾದೇಹನಿರ್ಮಾಣಪರ್ಯಾಯಪರಮಾಣವಃ || ೧೩.೧ ||

ಮಧುವೈರಿಪದಾಂಬುಜಂ ಭಜಂತೀ  
ಮಣಿಪಾದಾವನಿ! ಮಂಜುಶಿಂಜಿತೇನ |  
ಪಠಸೀವ ಮುಹುಃ ಸ್ವಯಂ ಪ್ರಜಾನಾಂ  
ಅಪರೋಪಜ್ಞಮರಿಷ್ಟಶಾಂತಿಮಂತ್ರಂ || ೧೪.೨ ||

ಶೃಣೋತು ರಂಗಾಧಿಪತಿಃ ಪ್ರಜಾನಾಂ  
ಆರ್ತಧ್ವನಿಂ ಕ್ವಾಪಿ ಸಮುಜ್ಜಿಹಾನಂ |  
ಇತೀವ ಮತ್ಪಾ ಮಣಿಪಾದುಕೇ! ತ್ವಂ  
ಮಂದಪ್ರಚಾರೈಃ ಮೃದುಶಿಂಜಿತಾಽಸಿ || ೧೪.೨೮ ||

ಚರಣೌ ಮಣಿಪಾದುಕೇ! ಮುರಾರೇಃ  
ಪ್ರಣರ್ತಾ ಪಾಲಯಿತುಂ ಪ್ರಪದ್ಯಮಾನಂ |  
ವಿಪದಾಮಿಹ ದೈವಮಾನುಷೀಣಾಂ  
ಪ್ರತಿಕಾರಂ ಯುವಯೋರ್ಧ್ವಯಂ ಪ್ರತೀಮಃ || ೨೪.೩ ||

ಅಹಿತೋನ್ಮಥನಾಯ ಸಂಶ್ರಿತಾನಾಂ  
ಅಲಮಾಲೋಕವಶೇನ ಶಬ್ದತೋ ವಾ |  
ಕರಯೋಶ್ಚ ರಥಾಂಗಪಾಂಚಜನ್ಯೈ  
ಮಧುಹಂತುಃ ಪದಯೋಶ್ಚ ಪಾದುಕೇ ಯೇ || ೨೪.೫ ||

ಅನನ್ಯಶರಣಃ ಸೀದನ್ನನಂತಕ್ಷೇಶಸಾಗರೇ |  
ಶರಣಂ ಚರಣತ್ರಾಣಂ ರಂಗನಾಥಸ್ಯ ಸಂಶ್ರಯೇ || ೩೦.೦ ||

ಸುರಕಾರ್ಯಕರೀ ದೇವೀ ರಂಗಧುರ್ಯಸ್ಯ ಪಾದುಕಾ |  
ಕಾಮದಾ ಕಲಿತಾದೇಶಾ ಚರಂತೀ ಸಾಧುವತ್ಮಸು || ೩೦.೧೫ ||

ಭರತಾರಾಧಿತಾಂ ತಾರಾಂ ವಂದೇ ರಾಘವಪಾದುಕಾಂ |  
ಭವತಾಪಾಧಿತಾಂತಾನಾಂ ವಂದ್ಯಾಂ ರಾಜೀವಮೇದುರಾಂ || ೩೦.೧೬ ||

ಜಯಾಮಪಾಪಾಮಯಾಜಯಾಮಹೇ ದುದುಹೇ ಮಯಾ |  
ಮಹೇಶಕಾಕಾಶಹೇಮಪಾದುಕಾಽಮಮಕಾದುಪಾ || ೩೦.೨೨ ||

*For the afflictions of one's body to leave*

*sankalpam*

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ಸಕಲ ವಿಧ ದೇಹೋಪಾಧಿ ನಿವೃತ್ತ್ಯರ್ಥಂ ಶ್ರೀರಂಗನಾಥ ದಿವ್ಯ  
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

*śloka used for japa*

ತದ್ರಜಸ್ತವ ತನೋತಿ ಪಾದುಕೇ! ಮಾನಸಾನ್ಯಕತಿನಾನಿ ದೇಹಿನಾಂ |  
ಪ್ರಸ್ತರಸ್ಯ ಪದವೀಗತಸ್ಯ ಯತ್ ವ್ಯಾಚಕಾರ ಮುನಿಧರ್ಮದಾರತಾಂ || ೧೩.೯ ||

*For the stabilization of employment*

*sankalpam*

ಶ್ರೀ ರಂಗನಾಯಿಕಾಸಪೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ  
ಶಾಶ್ವತೋದ್ಯೋಗಫಲ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ  
ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

*śloka used for japa*

ಶುಭಸರಣರಜೋಭಿಃ ಶೋಭಯಂತೀ ಧರಿತ್ರಿಂ  
ಪರಿಣತಿರಮಣೀರ್ಯಾ ಪ್ರಕ್ಷರಂತೀ ಪುಮರ್ಥಾನ್ |  
ಭವಸಿ ಭುವನವಂದ್ಯಾ ಪಾದುಕೇ! ರಂಗಭರ್ತುಃ  
ಶರಣಮುಪಗತಾನಾಂ ಶಾಶ್ವತೀ ಕಾಮಧೇನುಃ || ೧೩.೨೭ ||

***To obtain boons required or sought***

***sankalpam***

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಅಭೀಷ್ಟಿತ  
ವರಪ್ರಾಪ್ತ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ  
ಮಂತ್ರಜಪಮಹಂ ಕರಿಷ್ಯೇ |

***Any one of the following ślokas may be used for japa***

ಮಧುರಂ ಮಣಿಪಾದುಕೇ! ಪ್ರವೃತ್ತೇ  
ಭವತೀ ರಂಗಪತೇರ್ವಿಹಾರಕಾಲೇ |  
ಅಭಯಾರ್ಥನಯಾ ಸಮಭ್ಯುಪೇತಾನ್  
ಅವಿಸಂವಾದಯತೀವ ಮಂಜುನಾದ್ಯೈಃ || ೧೪.೧೦ ||

ರತ್ನಾಂಕುರೈರವಿರಳಾ ಮಣಿಪಾದರಕ್ಷೇ!  
ಪಾಕೋನ್ಮುಖೈಃ ಪರಿಗತಾ ಪುರುಷಾರ್ಥಸಸ್ಯೈಃ |  
ದೇವೇನ ರಂಗಪತಿನಾ ಜಗತಾಂ ವಿಮೂರ್ತ್ಯೈಃ  
ಕೇದಾರಿಕೇವ ಕೃಪಯಾ ಪರಿಕಲ್ಪಿತಾ ತ್ವಂ || ೧೫.೨೫ ||

***To ensure the right thought (of bhagavān) in one's final moments***

***saṅkalpam***

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ಅಂತಿಮಕಾಲೇ ಭಗವತ್ ಸ್ಮೃತಿ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ  
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

***Any one of the following ślokas may be used for japa***

ಕರಣವಿಗಮಕಾಲೇ ಕಾಲಹಂಕಾರಶಂಕೇ

ದ್ರುತಪದಮುಪಗಚ್ಛ್ಯ ದತ್ತಹಸ್ತಃ ಪ್ರಿಯಾಭ್ಯಾಂ |  
ಪರಿಣಮಯತು ಕರ್ಣೇ ರಂಗನಾಥಃ ಸ್ವಯಂ ನಃ  
ಪ್ರಣವಮಿವ ಭವತ್ಯಾಃ ಪಾದುಕೇ! ಮಂಜುನಾದಂ || ೧೪.೮೭ ||

ತವ ರತ್ನಕರಾರ್ಪಿತಂ ನವೀನಂ ಪರಿಗೃಹ್ಯ ಸ್ಥಿರಮಂಶುಕಂ ಮನೋಜ್ಞಂ |  
ಜರದಂಶುಕವತ್ಸುಖೇನ ದೇಹಂ ಕೃತಿನಃ ಕೇಶವಪಾದುಕೇ! ತ್ಯಜಂತಿ || ೧೫.೩೪ ||

ಪ್ರತಿಭಾಯಾಃ ಪರಂ ತತ್ತ್ವಂ ಬಿಭ್ರತೀ ಪದ್ಮಲೋಚನಂ |  
ಪಶ್ಚಿಮಾಯಾಮವಸ್ಥಾಯಾಂ ಪಾದುಕೇ! ಮುಹ್ಯತೋ ಮಮ || ೨೦.೬ ||

*For the true purpose of one's birth to be fulfilled*

*saṅkalpam*

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಅತ್ಯಂತ  
ಜನ್ಮಸಾಫಲ್ಯ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ  
ಮಂತ್ರಜಪಮಹಂ ಕರಿಷ್ಯೇ |

*śloka used for japa*

ಮಾನಸಾಂಬುಜವಿಕಾಸಹೇತುಭಿಃ ಸೇವಿತಾ ಮಣಿಗಣೈಃ ಪ್ರಭಾಕರೈಃ |  
ಪಾದುಕೇ! ವಹಸಿ ಸದ್ಭಿರಾಶ್ರಿತಾಂ ದೇವಿ! ವಿಷ್ಣುಪದಸಂಪದಂ ನವಾಂ || ೧೫.೩೮ ||

*To obtain the sideglances/ katākṣas  
(Grace/ anugraha) of bhagavān*

*saṅkalpam*

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ಭಗವತ್ ಕಟಾಕ್ಷ ಲಕ್ಷ್ಮೀಕಟಾಕ್ಷ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ  
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

*śloka used for japa*

ಪ್ರಪದ್ಯೇ ರಂಗನಾಥಸ್ಯ ಪಾದುಕಾಂ ಪದ್ಮರಾಗಿಣೀಂ |  
ಪದ್ಮೈಕನಿಯತಾಂ ತಸ್ಯ ಪದ್ಮವಾಸಾಮಿವಾಪರಾಂ || ೧೭.೧ ||

*To overcome one's fear of one's enemies*

*sankalpam*

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಸಕಲ  
ಶತ್ರುಭೀತಿ ನಿವೃತ್ತ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ  
ಮಂತ್ರಜಪಮಹಂ ಕರಿಷ್ಯೇ |

*śloka used for japa*

ಅನಿಮಿಷಯುವತೀನಾಮಾರ್ತನಾದೋಪಶಾಂತ್ಯೈ  
ತ್ವಯಿ ವಿನಿಹಿತಪಾದೇ ಲೀಲಯಾ ರಂಗನಾಥೇ |  
ದಧತಿ ಚರಣರಕ್ಷೇ! ದೈತ್ಯಸೌಧಾನಿ ನೂನಂ  
ಮರಕತರುಚಿಭಿಸ್ತೇ ಮಜ್ಜು ದೂರ್ವಾಂಕುರಾಣಿ || ೧೯.೧೭ ||

***For good to result replacing lowliness/mean conditions***

***saṅkalpam***

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ ಸಕಲ  
ಅಹಿತನಿವೃತ್ತಿಪೂರ್ವಕ ಹಿತ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ  
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

***śloka used for japa***

ಜೀವಯತ್ಯಮೃತವರ್ಷಿಣೀ ಪ್ರಜಾಸ್ತಾವಕೀ ದನುಜವೈರಿಪಾದುಕೇ ! |  
ಘೋರಸಂಸರಣಘೂರ್ಣನಾಶಿನೀ ಕಾಳಿಕೇವ ಹರಿನೀಲಪದ್ಮತಿಃ || ೨೦.೯ ||

*For the propitiation of the nine grahadevatas*

*sankalpam*

ಶ್ರೀ ರಂಗನಾಯಿಕಾಸಪೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ನವಗ್ರಹದೇವತಾಪ್ರಸಾದ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ  
ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

*śloka used for japa*

ಕನಕರುಚಿರಾ ಕಾವ್ಯಾಖ್ಯಾತಾ ಶನ್ಮೈಶ್ಚ ರಣೋಚಿತಾ  
ಶ್ರಿತಗುರುಬುಧಾ ಭಾಸ್ವದ್ರೂಪಾ ದ್ವಿಜಾಧಿಪಸೇವಿತಾ |  
ವಿಹಿತವಿಭವಾ ನಿತ್ಯಂ ವಿಷ್ಣೋಃ ಪದೇ ಮಣಿಪಾದುಕೇ!  
ತ್ವಮಸಿ ಮಹತೀ ವಿಶ್ವೇಷಾಂ ನಃ ಶುಭಾ ಗ್ರಹಮಂಡಲೀ || ೨೨.೧೯ ||

*For one's grievances to go and peace of mind to develop  
saṅkalpam*

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ಅಭೀಷ್ಟಪ್ರಾಪ್ತ್ಯಾ ಚಿತ್ತಸಮಾಧಾನಾವಾಪ್ತ್ಯರ್ಥಂ ಶ್ರೀರಂಗನಾಥ ದಿವ್ಯ  
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

*śloka used for japa*

ಅಪ್ರಾಪ್ತಾನಾಮುಪಜನಯಥಃ ಸಂಪದಾಂ ಪ್ರಾಪ್ತಿಮೇವಂ  
ಸಂಪ್ರಾಪ್ತಾನಾಂ ಸ್ವಯಮಿಹ ಪುನಃ ಪಾಲನಾರ್ಥಂ ಯತೇಥೇ |  
ಸಾಕ್ಷಾದ್ರಂಗಕ್ಷಿತಿಪತಿಪದಂ ಪಾದುಕೇ! ಸಾಧಯಂತೈ  
ಯೋಗಕ್ಷೇಮೌ ಸುಚರಿತವಶಾನ್ಮೂರ್ತಿಮಂತೌ ಯುವಾಂ ನಃ || ೨೪.೧೯ ||

*For the freeing of emotional bonds with one's people*

*sankalpam*

ಶ್ರೀ ರಂಗನಾಯಿಕಾಸಪೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ಬಂಧುಮಿತ್ರಾದಿ ಶೃಂಖಲಾ ಬಂಧವಿಚ್ಛೇದ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ  
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

*Any one of the following ślokas may be used for japa*

ಬದ್ಧಹರಿಪಾದಯುಗಳಂ ಯುಗಳಂ ತಪನೀಯಪಾದುಕೇ! ಯುವಯೋಃ |  
ಮೋಚಯತಿ ಸಂಶ್ರಿತಾನಾಂ ಪುಣ್ಯಾಪುಣ್ಯಮಯಶೃಂಖಲಾಯುಗಳಂ || ೨೪.೨೦ ||

ಪದ್ಮೇವ ಮಂಗಳಸರಿತ್ಪಾರಂ ಸಂಸಾರಸಂತತೇಃ |  
ದುರಿತಕ್ಷೇಪಿಕಾ ಭೂಯಾತ್ ಪಾದುಕಾ ರಂಗಭೂಪತೇಃ || ೨೦.೪ ||

*To regain a position or status lost*

*sankalpam*

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ನಷ್ಟಪೂರ್ವಸ್ಥಿತೇಃ ಪುನಃ ಪ್ರಾಪ್ತ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ  
ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

*Any one of the following ślokas may be used for japa*

ಅನ್ಯೇಷು ಸತ್ಸ್ವಪಿ ನರೇಂದ್ರಸುತೇಷು ದೈವಾದ್  
ಭ್ರಷ್ಟಃ ಪದಾದಧಿಕರೋತಿ ಪದಂ ಪದಾರ್ಹಃ |  
ಪ್ರಾಯೋ ನಿರರ್ಶಯತಿ ತತ್ ಪ್ರಥಮೋ ರಘೂಣಾಂ  
ತತ್ಪಾದಯೋಃ ಪ್ರತಿನಿಧೀ ಮಣಿಪಾದುಕೇ ವಾ || ೨೮.೪ ||

ಚರಣಮನಘವೃತ್ತೇಃ ಕಸ್ಯಚಿತ್ಪ್ರಾಪ್ಯ ನಿತ್ಯಂ  
ಸಕಲಭುವನಗುಪ್ತೈಃ ಸತ್ಪಥೇ ವರ್ತತೇ ಯಃ |  
ನರಪತಿಬಹುಮಾನಂ ಪಾದುಕೇವಾಧಿಗಚ್ಛತ್  
ಸ ಭವತಿ ಸಮಯೇಷು ಪ್ರೇಕ್ಷಿತಜ್ಞೈರುಪಾಸ್ಯಃ || ೨೮.೫ ||

## *To be pardoned for one's wrong-doings*

### *sankalpam*

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮದೀಯ  
ಜ್ಞಾತಾಜ್ಞಾತ ಭಗವದಪಚಾರ ಭಾಗವತಾಪಚಾರ ಕ್ಷಾಪಣಾರ್ಥಂ ಇತರ - ಅನೇಕ  
- ಅವದ್ಯ - ಅನುಪಾಸ್ಯ - ಕರಣ - ಕ್ಷಾಪಣಾರ್ಥಂ ಶ್ರೀರಂಗನಾಥ ದಿವ್ಯ  
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

### *śloka used for japa*

ರಾಮೇ ರಾಜ್ಯಂ ಪಿತುರಭಿಮತಂ ಸಮ್ಮತಂ ಚ ಪ್ರಜಾನಾಂ  
ಮಾತಾ ವವ್ರೇ ತದಿಹ ಭರತೇ ಸತ್ಯವಾದೀ ದದೌ ಚ |  
ಚಿಂತಾತೀತಃ ಸಮಜನಿ ತದಾ ಪಾದುಕಾಗ್ಯಾಭಿಷೇಕೋ  
ದುವಿಜ್ಞಾನಸ್ವಹೃದಯಮಹೋ ದೈವಮತ್ರ ಪ್ರಮಾಣಂ || ೨೮.೬ ||

*To develop patience and achieve greatness*

*sankalpam*

ಶ್ರೀ ರಂಗನಾಯಿಕಾಸವೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ಕ್ಷಮಯಾ ಉನ್ನತಿಪ್ರಾಪ್ತ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ  
ಮಂತ್ರಜಪಮಹಂ ಕರಿಷ್ಯೇ |

*śloka used for japa*

ಅಧರೀಕೃತೋಽಪಿ ಮಹತಾ ತಮೇವ ಸೇವೇತ ಸಾದರಂ ಭೂಷ್ಣಃ |  
ಅಲಭತ ಸಮಯೇ ರಾಮಾತ್ ಪಾದಾಕ್ರಾಂತಾಽಪಿ ಪಾದುಕಾ ರಾಜ್ಯಂ || ೨೮.೧೦ ||

***To get married soon***

***sankalpam***

ಶ್ರೀ ರಂಗನಾಯಿಕಾಸಪೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ಕನ್ಯಕಾಯಾಃ (ಕುಮಾರಸ್ಯ) ಶೀಘ್ರಮೇವ ವಿವಾಹ ಮಂಗಳ ಸಿದ್ಧ್ಯರ್ಥಂ  
ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

***śloka used for japa***

ಶುಭಪ್ರಣಾದಾ ಭವತೀ ಶ್ರುತೀನಾಂ ಕಂಠೇಷು ವೈಕುಂಠಪತಿಂವರಾಣಾಂ |  
ಬಧ್ನಾಸಿ ನೂನಂ ಮಣಿಪಾದರಕ್ಷೀ! ಮಂಗಳ್ಯಸೂತ್ರಂ ಮಣಿರಶ್ಮಿಜಾಲೈಃ || ೨೯.೨೯ ||

***To get the joy of mukti (liberation)***

***sankalpam***

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಶಾಶ್ವತ  
ಭಗವತ್ ಕೈಂಕರ್ಯರೂಪ ವೋಕ್ಷಸುಖ ಪ್ರಾಪ್ತ್ಯರ್ಥಂ ಶ್ರೀರಂಗನಾಥ ದಿವ್ಯ  
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

***Any one of the following ślokas may be used for japa***

ಪ್ರತಿಷ್ಠಾಂ ಸರ್ವಚಿತ್ರಾಣಾಂ ಪ್ರಪದ್ಯೇ ಮಣಿಪಾದುಕಾಂ |  
ವಿಚಿತ್ರಜಗದಾಧಾರೋ ವಿಷ್ಣುರ್ಯತ್ರ ಪ್ರತಿಷ್ಠಿತಃ || ೩೦.೧ ||

ಸುರಾಸುರಾರ್ಚಿತಾ ಧನ್ಯಾ ತುಂಗಮಂಗಳಪಾಲಿಕಾ |  
ಚರಾಚರಾಶ್ರಿತಾ ಮಾನ್ಯಾ ರಂಗಪುಂಗವಪಾದುಕಾ || ೩೦.೨ ||

ಪ್ರಪದ್ಯೇ ಪಾದುಕಾಂ ದೇವೀಂ ಪರವಿದ್ಯಾಮಿವ ಸ್ವಯಂ |  
ಯಾಮರ್ಪಯತಿ ದೀನಾನಾಂ ದಯಮಾನೋ ಜಗದ್ಗುರುಃ || ೩೧.೧ ||

*For the mind to become pure*

*sankalpam*

ಶ್ರೀ ರಂಗನಾಯಿಕಾಸವೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ ಚಿತ್ತ  
ಶುದ್ಧಿಪ್ರಾಪ್ತ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ  
ಮಂತ್ರಜಪಮಹಂ ಕರಿಷ್ಯೇ |

*śloka used for japa*

ಚರ್ಯಾ ನಃ ಶೌರಿಪಾದು! ತ್ವಂ ಪ್ರಾಯಶ್ಚಿತ್ತೇಷ್ಟನುತ್ತಮಾ |  
ನಿವೇಶ್ಯಸೇ ತತಃ ಸದ್ಭಿಃ ಪ್ರಾಯಶ್ಚಿತ್ತೇಷ್ಟನುತ್ತಮಾ || ೩೦.೮ ||

*For the job undertaken to succeed without any obstacles in its  
course*

*saṅkalpam*

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ನಿಶ್ಚಿತಾರ್ಥ  
ನಿರ್ವಿಘ್ನಪೂರ್ತ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ  
ಮಂತ್ರಜಪಮಹಂ ಕರಿಷ್ಯೇ |

*śloka used for japa*

ತಾರಸ್ಥಾರತರಸ್ವರರಸಭರರಾ ಸಾ ಪದಾವನೀ ಸಾರಾ |  
ಧೀರಸ್ವೈರಚರಸ್ಥಿರರಘುಪುರವಾಸರತಿರಾಮಸವಾ || ೩೦.೩೯ ||

## *To be freed from the fear of death*

*sankalpam*

ಶ್ರೀ ರಂಗನಾಯಿಕಾಸಪೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಮಮ  
ಯಮಭಯ ನರಕಭಯ ನಿವೃತ್ತ್ಯರ್ಥಂ ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ  
ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

*śloka used for japa*

ಕಾಲೇ ಜಂತೂರ್ ಕಲುಷಕರಣೇ ಕ್ಷಿಪ್ರಮಾಕಾರಯಂತ್ಯಾಃ  
ಘೋರಂ ನಾಹಂ ಯಮಪರಿಷದೋ ಘೋಷಮಾಕರ್ಣಯೇಯಂ |  
ಶ್ರೀಮದ್ರಂಗೇಶ್ವರಚರಣಯೋರಂತರಂಗೈಃ ಪ್ರಯುಕ್ತಂ  
ಸೇವಾಹ್ವಾನಂ ಸಪದಿ ಶೃಣುಯಾಂ ಪಾದುಕಾಸೇವಕೇತಿ || ೩೧.೧೯ ||

*For harmonious reunion of estranged couple*

*saṅkalpam*

ಶ್ರೀ ರಂಗನಾಯಿಕಾಸಮೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಅನಯೋಃ  
ದಂಪತ್ಯೋಃ ಅನ್ಯೋನ್ಯಾನುರಾಗ ಸಿದ್ಧ್ಯರ್ಥಂ ಶ್ರೀರಂಗನಾಥ ದಿವ್ಯ  
ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

*Any one of the following ślokas may be used for japa*

ಪಾಷಾಣಕಲ್ಪಮಂತೇ ಪರಿಚಿತಗೌತಮಪರಿಗ್ರಹನ್ಯಾಯಾತ್ |  
ಪತಿಪದಪರಿಚರಣಾರ್ಹಂ ಪರಿಣಮಯ ಮುಕುಂದಪಾದರಕ್ಷಿಣಿ! ಮಾಂ || ೩೧.೨೦ ||

ರಾಮಪಾದಗತಾ ಭಾಸಾ ಸಾ ಭಾತಾ ಗದಪಾಮರಾ |  
ಕಾದುಪಾನಂಚ ಕಾಸಹ್ಯಾ ಹ್ಯಾಸ ಕಾಂಚನಪಾದುಕಾ || ೩೦.೯ ||

ಜಯತಿ ಯತಿರಾಜಸೂಕ್ತಿಃ ಜಯತಿ ಮುಕುಂದಸ್ಯ ಪಾದುಕಾಯುಗಳೀ |  
ತದುಭಯಧನಾಸ್ತ್ರಿ ವೇದೀಮವಂಧ್ಯಯಂತೋ ಜಯಂತಿ ಭುವಿ ಸಂತಃ || ೩೨.೩೮ ||

*For prosperity and well-being to flourish and spread everywhere*

*sankalpam*

ಶ್ರೀ ರಂಗನಾಯಿಕಾಸಪೇತ ಶ್ರೀರಂಗನಾಥ ಸ್ವಾಮಿನಃ ಅನುಗ್ರಹೇಣ ಸರ್ವೇಷಾಂ  
ಜನಾನಾಂ ಸಮಸ್ತ ಕಾರ್ಯೇಷು ಮಂಗಳಾವಾಪ್ತ್ಯರ್ಥಂ ವಿಜಯಸಿದ್ಧ್ಯರ್ಥಂ ಚ  
ಶ್ರೀರಂಗನಾಥ ದಿವ್ಯ ಮಣಿಪಾದುಕಾಸಹಸ್ರ ಶ್ಲೋಕ ಮಂತ್ರಜಪಮಹಂ ಕರಿಷ್ಯೇ |

*śloka used for japa*

ಪ್ರಪದ್ಯೇ ಪಾದುಕಾರುಪಂ ಪ್ರಣವಸ್ಯ ಕಲಾದ್ವಯಂ |  
ಓತಂ ಮಿತಮಿದಂ ಯಸ್ಮಿನ್ನನಂತಸ್ಯಾಪಿ ತತ್ಪದಂ || ೨೪.೧ ||